

### USFB/CS/SE/2021-22/08

Date: May 19, 2021

To,

**National Stock Exchange of India Limited** 

Listing Department
Exchange Plaza, C-1, Block G,
Bandra Kurla Complex, Bandra (E)
Mumbai – 400 051

Symbol: UJJIVANSFB

**BSE Limited** 

Listing Compliance P.J. Tower, Dalal Street, Fort, Mumbai – 400 001

**Scrip Code:** 542904

Dear Sir/Madam,

**Sub:** Intimation about newspaper publication of Audited Financial Results for the quarter and financial year ended March 31, 2021

We hereby inform you that pursuant to Regulation 47 of the Securities and Exchange Board of India (Listing Obligations and Disclosure Requirements) Regulations, 2015, the Audited Financial Results of the Bank for the quarter and financial year ended March 31, 2021 were published and appeared today in all editions of "Financial Express" in English Newspaper and all editions of "Hosadigantha" in Kannada Newspaper.

A copy of the same is enclosed herewith.


This intimation shall also be available on the Bank's website at www.ujjivansfb.in.


We request you to take note of the above.

Thanking You,

Yours faithfully,
For UJJIVAN SMALL FINANCE BANK LIMITED

Chanchal Kumar
Company Secretary and Compliance Officer







#### NATIONAL BANK FOR AGRICULTURE AND RURAL DEVELOPMENT

Head Office: Plot No. C-24, G Block, Bandra-Kurla Complex

## Cyclone Tauktae batters Gujarat, leaves at least 6 dead

AT LEAST SIX people died in incidents related to Cyclone Tauktae in Gujarat, while more than 17,000 houses collapsed, and several trees and electricity poles were uprooted, officials said on Tuesday.

estay. There has been large-scale damage to summer crops, espe-cially mango and til (sesame), in Saurashtra-Kutch and south Gu-jarat regions. Industrial opera-tions were also hit in the state.

THE CENTRE'S MOVE directing

THE CENTRE'S MOVE directing all stockholders like millers, traders and importers to declare the stocks of pulses has caught the industry by surprise. Traders said prices are not so high with respect to the minimum support price to warrant such a step.

Suresh Agrawal, president, All India Dal Millers Association (AIDMA), said three has been only a 5% rise in the price of pulses as compared to the 10-15% rise in oliseeds, and the government instead of focusing on oilseeds, has decided to take action in the area of pulses. This move is likely to hurt small traders and millers and could cause panic in the mar-

hurt small traders and millers and could cause panic in the mar-ket, he said. Nitin Kalantri, a pulse trader from Latur, said that already the prices of green gram are ruling below MSP at ₹4,700 per quintal to ₹4,850 per quintal. "Turis trad-

After a review meeting on Tuesday, Chief Minister Vijay Ru-pani ordered a survey of the damage to crops and industries in Gir-Somnath, Bhavnagar and

in Gir-Somnath, Bhavnagar and Amreli districts in Saurashtra, and Surat, Valsad and Navsari districts in south Gujarat. Rupani said electricity sup-ply to more than 4,000 villages was affected due to the cyclonic storm, and around 1,100 elec-tricity poles were either dam-aged or fell due to high velocity winds in the worse-affected ar-eas.

ing at ₹6,400 per quintal to ₹6,500 per quintal. Prices of moong have dropped by ₹400 to ₹500 per quintal and by ₹800 per quintal of urad. I don't understandwhat has bothered the government, \*he said.

Nilesh Vira, director, Food grains, Navi Mumbai APMC, said that while the government may have been concerned about the ises in pulse prices, on the ground level there has been no such spurt in prices. \*Maharashtra, Gujarat, Rajasthan and Karnataka are under lockdown and most of their mandis are not shut. Moreover, even NAFED is reported to have only 10 lakh tonne tur. So, this may be a proactive step by the government to ensure that prices do not go further up, \*he said.

government to ensure that prices do not go further up," he said. Jitu Bheda, chairman, India Pulse and Grain Association (IPGA), said there is not much stock in the market anyway, and imported pulses are exempt from

imported pul stock limits.

**HUJJIVAN**Build a Better Life

Ujjivan Financial Services Limited

Pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, Notice is hereby given that a meeting of the Board of Directors of the

nereoy given that a meeting of the soard of Directors of the Company is scheduled to be held on Friday, May 28, 2021, inter alia, to consider and approve the standalone and consolidated financials for the quarter (unaudited) and year ended March 31, 2021 (audited).

The said Notice may be accessed on the Company's website at www.ujjivan.com and may also be accessed on the Stock Exchange websites at www.bseindia.com and www.nseindia.com

Pursuant to the above and in accordance with the "Ujjivan Code of Conduct for Prevention of Insider Trading", the trading window for dealing in the shares of the Company

by its designated persons has already been closed from April 01, 2021 and will open 48 hours after the announcement/declaration of the aforesaid financial results on May 28, 2021.

For Ujjivan Financial Services Limited

Centre's move on pulse stocks catches industry on backfoot

The Chief Minister said casu-alties were kept to the minimum as the state machinery acted in advance and relocated over two lakh people from the coast to the

interiors.

Sources in the state industries department said operations at Petronet LNG's Dahej terminal were hit as power tripped due to cyclonic winds. Supply of nearly 40 mmscmd natural gas to various parts of the country was hampered. According to the sources, supply would be restored late on Tuesday.

Though most industrial units in the coastal areas had suspended their operations from Monday to Wednesday, many ceramic units in Morbi continued operating at a lower exactive.

continued operating at a lower capacity.

In a statement, APM Terminals, the Pipavav port operator, said the port was hit hard, "Though key infrastructure, including railway tracks and cranes, is safe. We are in the process of restoring the communication. There is still no power at Pipavav port," it said.



PUBLIC NOTICE

In terms of The Banking Companies (Acquisition and Transfer of Undertakings) Act, 1980, the Bank is required to brainsie the amount of Oxidends that remain unclaimed requisited for a princip doesn't seem years from the date on which they were transferred to be received bypast Dividend Account, to the Investor Cocculton and Protection Frant Perspective Unique Dividend Account, to the Investor Cocculton and Protection Frant Perspective Unique (Perspective Perspective Pers

Presence the 2015-2014.

Details of unique dividends are available on website of the Bank www.psinnila.com under "Investor information".

Those shareholders who have not received dividend are requested to write to any of the following address to claim the dividend or for any other assistance by 300.02.02.1.

M/s Linkinlime India Private Ltd, Noble Heights, 1° Floor, Plen No. NH 2, LSC, C-1 Binck, Near Savith Market, Janakpuri, New Delhi-110058 Tel: 011-41410592/93/94 Fax: 011-41410591 Email: delhi@ilnkintime.co.in

Punjab & Sind Bank, Company Secretary, HO Accounts & Audit Department (Shares Cell) Bank House, 21 Rajendra Place, New Delhi-110008 Fil: 011-25782926 / 25812922 Email: complianceofficer@psb.co.

Place: New Delhi Date: 18-05-2021



भारतीय रिजर्व बैंक RESERVE BANK OF INDIA



#### Auction of Government of India Dated Securities for ₹32,000 crore on May 21, 2021

Sr. No.	Nomenclature	Notified amount Nominal (in ₹ Crore)	Earmarked for Retail Investors* (in ₹ Crore		
1.	5.63% GS 2026	11,000	550		
2.	Gol FRB 2033	4,000	200		
3.	6.64% GS 2035	10,000	500		
4.	6.67% GS 2050	7,000	350		

Old Will nave the Option on the Control of the Cont

The auction will be price based for all the securities, using multiple price method and the securities, using multiple price method and the securities of th

or further details, please see RBI press release dated May 17, 2021 on RB bsite - (www.rbi.org.in).

Attention Retail Investors\*

PFs, Trusts, RRBs, Cooperative Banks, NBFCs, Corporates, HUFs and Individuals tall investors can participate in the auctions for the amounts earmarked for them a non-competitive basis through a bank or a primary dealer. For more information alialed list and telephone numbers of primary dealers bank franches and plication forms please visit RBI website (www.rbl.org.in) or FIMMDA website

Government Stock offers safety, liquidity and attractive returns for long duration.

"Don't get cheated by E-mails/SMSs/Calls promising you money"

17.44%

12.14%

1800 425 0018

### ndra (E) Mumbai 400051. Website: www.nabard.org

Audited Financial Results for the year ended March 31, 2021

Sr. No.	Particulars	6 Months ended 31 March 2021 Unaudited	6 Months ended 31 March 2020 Unaudited	Year ended 31 March 2021 Audited	Year ended 31 March 2020 Audited
1	Interest earned (a) + (b) + (c) + (d)	17,249.74	16,112.44	34,569.13	32,611.26
	(a) Interest on loans and advances     (b) Income on investments     (c) Interest on balances with Reserve Bank of India and	15,887.32 1,362.42	14,170.27 1,942.17	31,196.24 3,372.89	28,744.66 3,866.60
	other inter-bank funds (d) Others	0.00	0.00	0.00	0.00
2	Other Income	83.75	61.94	102.04	81.04
3	Total Income (1+2)	17.333.49	16.174.38	34.671.17	32,692,30
4	Interest Expended	12,201,49	11,573.49	24,219.55	23,782,98
5	Operating Expenses (i) + (ii) (i) Employees cost	800.49 530.76 269.73	968.29 689.14 279.15	2,120.95 1,683.00 437.95	2,275.07 1,814.81 460.26
6	(ii) Other operating expenses  Total Expenditure (4+5) excluding provisions and continuencies	13,001.98	12,541.78	26,340.50	26,058.05
7	Operating Profit before Provisions and Contingencies (3-6)	4,331.51	3,632.60	8,330.67	6,634.25
8	Provisions (other than tax) and Contingencies (Refer Note No.3 below)	1,415.40	1,249.51	2,249.26	1,399.93
9	Exceptional Items	0.00	0.00	0.00	0.00
10	Profit (+)/Loss (-) from Ordinary Activities before tax (7-8-9)	2,916.11	2,383.09	6,081.41	5,234.32
11	Tax expenses	957.46	705.05	1,761.45	1,375.09
12	Net Profit (+)/Loss (-) from Ordinary Activities after tax (10-11)	1,958.65	1,678.04	4,319.96	3,859.23
13	Extraordinary items (net of tax expense)	0.00	0.00	0.00	0.00
14	Net Profit (+) / Loss (-) for the period (12-13)	1,958.65	1,678.04	4,319.96	3,859.23
15	Paid-up capital	15,080.00	14,080.00	15,080.00	14,080.00
16	Reserves excluding Revaluation Reserves			38,551.91	34,410.99
17	Analytical Ratios (i) Capital Adequacy Ratio (ii) Earnings Per Share (EPS)	18.80% NA	21.20% NA	18.80% NA	21.20% NA
18	NPA Ratios (a) Gross NPA	1,240,88	1.236.99	1,240,88	1,236,99
	(a) Gross NPA (b) Net NPA	0.00	719.88	0.00	719.88
	(c) % of Gross NPA to Gross loans & advances	0.21	0.26	0.21	0.26
	(d) % of Net NPA to Net loans & advances	0.00	0.15	0.00	0.15
19	Return on Assets	0.66%	0.81%	0.76%	0.79%

NA = Not Applicable Return on Assets = Net Profit (after tax) divided by total average assets

- Notes:

  1) The financial results were reviewed by Audit Committee of the Board and approved by the Board in its meeting held on 18 May 2021 at Mumbal.

  2) The amounts for six month ended 31 March 2021 are balancing figures between the amounts as per Financial statements for year ended 31 March 2021 and six months ended 30 September 2020.

  3) Provisions not Contingencies Include Finating Provision of 8 750 croic receited during the year (Previous Year 550 croic received to the year 650 croic received to the year (Previous Year 550 croic received to the year 650 cr

Particulars	As at March 31, 2021	As at March 31, 2020
Respective amounts in SMA/overdue categories, where the moratorium/deferment was extended, in terms of paragraph 2 and 3 of the RBI Circular;	-	
Respective amount where asset classification benefits is extended as at March 31,2020	- 22	722
Provisions made during the Q4 FY2020 and Q1 FY2021 in terms of paragraph 5 of the RBI Circular	- 24	140
Provisions adjusted during the respective accounting periods against slippages and the residual provisions in terms of paragraph 6		-

- n no RBI/2020-2021/16 DOR No BP BC/3/21 04 048/2020-21 for the year ended March 31, 2021
- The disclosure as per finant prescribed under critication on BRI/2001-009-U.R DOR No RP RCX/21 04 04R/2000-21 for the year ended March 31, 20 is not applicable on MABABD for the year under report.
   The management of the Bank assessed the impact of the COVID19 considering its internal and external imputs for ascertaining the same on the financial reporting numbers. In the opinion of the immagnenie of the Bank assessed the impact of the reported numbers would not be significant.
   Previous period figures have been regroused / rearranged wherever necessary.

Taking Rural India >> Forward

## Sd/-Sanjeev Barnwal Company Secretary and Compliance Officer www.ujjivan.com UJJIVAN Build a Better Life

Ujjivan Small Finance Bank Limited

nent of Financial Results for the Quarter and Financial Year ended

		. Hui C	h 31, 2021		(₹	in Lakhs)	
		- 5	uarter ende	d	Year ended		
SL No.	Particulars	March 31, 2021	Dec 31, 2020	March 31, 2020	March 31, 2021	March 31 2020	
		Audited	Unaudited	Audited	Audited	Audited	
1.	Total Income from Operations	73,514	78,875	80,965	311,689	302,581	
2.	Net Profit / (Loss) for the period (before tax, Exceptional and/or Extraordinary items)	18,388	(37,967)	9,372	1,020	46,624	
3.	tect Profit / (Loss) for the period before tax (after Exceptional and/or Extraordinary items)	18,388	(37,967)	9,372	1,020	46,624	
4.	Net Profit / (Loss) for the period after tax (after Exceptional and/or Extraordinary items).	M 13,649 (27,883) 7,315		7,315	830	34,992	
5.	Total Comprehensive income for the period [Comprising Profit / (Loss) for the period (after tax) and Other Comprehensive income (after tax)]	-	×	(4)		540	
6.	Equity Share Capital	172,831	172,825	172,822	172,831	172,822	
7.	Reserves (excluding Revaluation Reserve) as shown in the Audited Balance Sheet of the previous year	×	-	-	124,671	123,808	
8.	Earnings per Share (EPS) Racir (#): Diluted (₹):	0.79	(1.61)	0.42	0.05	2.19 2.18	

केनरा बैंक Canara Bank 💠 Together We Can

AUDITED FINANCIAL RESULTS (STANDALONE & CONSOLIDATED) FOR THE QUARTER AND YEAR ENDED 31st MARCH 2021

NET PROFIT		9	Standalone			(₹ in Crore				
2557 Cr. OPERATING PROFIT	SI. No.	Particulars	Quarter Ended 31.03.2021 (Audited)	Year Ended 31.03.2021 (Audited)	Quarter Ended 31.03.2020* (Audited)	Year Ended 31.03.2020* (Audited)	Quarter Ended 31.03.2021 (Audited)	Year Ended 31.03.2021 (Audited)	Quarter Ended 31.03.2020* (Audited)	Year Ended 31.03.2020 (Audited)
20,009 Cr. 📕	1	Total Income from Operations (net)	21522.60	84525.08	14222.39	56748.14	23774.15	93659.75	15285.27	61558.15
55.93%	2	Net Profit / (Loss) for the period (before Tax, Exceptional and/or Extraordinary items)	1568.40	3707.22	(3334.51)	(1755.57)	1771.96	4070.17	(3264.62)	(1477.43)
ET INTEREST INCOME	3	Net Profit / (Loss) for the period before tax (after Exceptional and/or Extraordinary items)	1568.40	3707.22	(3334.51)	(1755.57)	1771.96	4070.17	(3264.62)	(1477.43)
18.57%	4	Net Profit / (Loss) for the period after tax (after Exceptional and/or Extraordinary items)	1010.87	2557.58	(3259.33)	(2235.72)	1195.78	2890.60	(3209.98)	(1986.43)
40.75%	5	Total Comprehensive Income for the period [[(Comprising Profit / (Loss) for the period (after tax) and other Comprehensive Income (after tax)]	Refer Note 2	Refer Note 2	Refer Note 2	Refer Note 2	Refer Note 2	Refer Note 2	Refer Note 2	Refer Note :
13.95%	6	Equity Share Capital	1646.74	1646.74	1030.23	1030.23	1646.74	1646.74	1030.23	1030.23
SETAIL TERM DEPOSIT	7	Reserves (excluding Revaluation Reserve)		48953.95		31929.94		52478.61		33842.93
16.37%   HOUSING CREDIT	8	Earning Per Share (of Rs.10/- each) (for continuing and discontinued operations)								
15.11%		1. Basic :	6.14	16.91	(31.64)	(26.50)	7.26	19.11	(31.16)	(23.55
10.11/0		2. Diluted :	6.14	16.91	(31.64)	(26.50)	7.26	19.11	(31.16)	(23.55

\*Figures are related to Standalone / Consolidated Canara Bank financials for pre-amalgamation period, hence not comparable with post amalgamation financials for the Quarter / Year ended 31st March 2021

The above is an extract of the detailed format of Quarterly / Yearly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly / Yearly Financial Results are available on the Stock Exchange websites (BSE: www.serialic.com) and Fank's website (www.carantabank.com).

2. Information relating to Total Comprehensive Income and Other Comprehensive Income is not furnished as Ind AS is not yet made applicable to the bank.

Y-0-Y Sd/-DEBASHISH MUKHERJEE Executive Director Sd/-K Satyanarayana raju

Place: Bengaluru Date: 18.05.2021 A MANIMEKHALAI Executive Director Executive Director For more details, kindly visit your nearest Canara Bank branch or website: www.canarabank.com

| General Canara | General Canara | General Canarabank | Gene Dr. G. R. Chintala Chairman



ಉಜ್ಜೀವನ್ ಸ್ಟಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ನೋದಯಡ ಕಚೇಂ ಮತ್ತು ಕೇಂದ್ರ ಕಚೇರ ಗ್ರೇಪ್ ಗಾರ್ಡನ್, ನಂ. 27, 3ನೇ ಎ ಕ್ರಾಸ್, 18ನೇ ಮುಖ್ಯರಕ್ತೆ. ಕನೇ ವ್ಯಾಕ್ಸ್ ಕೋಡಮಂಗಲ, ಬೆಂಗಳೂರು -560 095, ಕನಾ೯೬೩ಕ, ಭಾರಕ; ದ್ವೂ: +91 80 4071 2121 ಮೆಶಕ್ತೆಚ್: www.njjivansfh.in; ಇವರೀಚ: investorrelations@ujjivan.com major deur rockets word; Les Llokazole PLC 142162

# ಮಾರ್ಚ್ 31,2021 ಕೈ ಮುಕ್ಕಾಯವಾದ ತೈ ಮಾಸಿಕ ಮತ್ತು ಹಣಕಾಸು ವರ್ಷದ ಹಣಕಾಸು ಫಲಿತಾಂಶದ ಹೇಳಿಕೆ

				(scaleso)			
	Dadnish material mod Majerial	ಮುಕ್ತ	ಯದಾದ ಕೈದ	ಮುಕ್ತಯದಾದ ವರ್ಷ			
ti.		HAUFT 31, 2021	2020 Tarbusof 31,	stava*** 31, 2020	#2021	minuf r 31, 2029	
		what maked	east anaugleast anac		vàu dans	WONFESS DE	
1,		73,514	78,875	80,965	311,689	302,581	
2.	क आधार राजु र राज ((राजु) (तार्ग राजार राजपु अव्याप अव्यापनु कारार्ग रोजांचा)		(37,967)	9,372	1,020	46,624	
1.	सीतरात साज्युं क क्योंजे रेजू प राज्ये ((स्तु) ( राजियं साज्यु ) क्या कारतार्ज्युं स्थानम् संस्ता )	18,388	(37,967)	9,372	1,020	46,624	
4.	ಹಾದಾನ್ನೆ ಜನಾತ್ರ ನಿವರ / (ನಪ್ಪ) (ವರ್ಷದ ಮತ್ತು ಅಥವು ಈ ಆವಧಿಗೆ ನಾಗೆ ನೀಡಲ (ಮೈಳ ಪಾಧೆ /	13,649	(27,883)	7,315	830	34,992	
5	क जारानी प्रध्य कर्मात जाराज्य (क जारानी जार्थ / (क्षेत्र ) क्रेमेंन रंजका जार्थ जार्थ कर्मेंन जाराज्य (क्षेत्रने तंजका ) तंची प्रभागता कर्मेंन		-	4	19		
6.	ಪತ್ರಭ ಫೇರು ಬಂಡವಾಳ	172,831	172,825	172,822	172,831	172,822	
7.	Land door of man stand saying source, Sanounced contractor, (controllar, stand) Controllar, (controllar, Controllar, standball)	-	5		124,671	123,808	
8.	ಪ್ರತಿ ಮೆರು ಮೇಲೆ ಗಳಿಕೆ ('ಬಿಟ್ಟರ್') ಮುಖ (ನಿ) ಕ್ಷೀಚಿಸುವಾದ (ನಿ)	0.79	(1,61) (1,61)	0.42	0.05 0.05	2.19 2.18	

- ೬.ಈ ಮೇಲಿನ ಫಲಿಕಾಂಡಗಳನ್ನು ಆರ್ಟಿಕ ಸಮಿತಿಯು ಪರಿಕೀಲಿಸಿದೆ ಮತ್ತು ನಂತರ ಅನುಮೋರಿಸಲಾಗಿದೆ ಮತ್ತು ಮೇ 18,2021 ರಂದು ನಡೆಸಿದ ನಿರ್ದೇಶಕರ ಮಂಡಳ ಸಭೆಯಲ್ಲಿ ಪರಿಗಣಿಸಲಾಗಿದೆ.
- ೬ ನಂ (ಲ್ಲೀಗ್ ರಾಧ್ಯತೆಗಳು ಮತ್ತು ಒಪಿರುಳಗೊಳಿಸುವಿಕೆ ಅಗಕ್ಕಗಳು) ನಿಯಮವರ 2015 ರ ನಿಯಮವರ 33 ಅಡಿಯಲ್ಲಿ Egravolus (indocoble logistrates often those tone. Aprovides over ourse rigination place between teacher
- 3 करण करणार अंद व्यापनी कर्षा, वर्ष्ट्राचारीहर स्टान अस्य संदेश करणा सार्थ्य वर्षण संदेश करणाई, ಸುಬಂದಿದ ವಸಹಿಸಿದಾಗ್ನು ಒವಗಳನಾಗಿದ್ದ
- 4. ಮಾರ್ಚ್ 31,2020 ನಮ ಕೊನೆಯಾದ ಮಾಗದೆ ವಾರ್ಷಿಕ ಹಣಗಾಗು ಹೇಳಿಕೆಗಳಲ್ಲಿ ಅನುನೆಸಿದ ಸಮಾರ್ಹ ವಾಡೆ ನೀಡಿಗಳನ್ನ ಈ ಪಾರ್ಣದ ಫರಕಾಂಶ್ ಕುಮರಕೆಯಲ್ಲಿ ದ್ಯಂಕ ಅಮನಾನಿದೆ.
- 5. The (disjoint story three story subdistribusional territories) accordance with 2015 of patients 33 retaching direct ವಿನಿಯಯ ಮಂಡಳಿಗೆ ಸಲ್ಲಿಸಿದ ಕೈಮಾಸಿಕ ಚರಾಜನು ಫಲಿಕಾರಣಗಳ ವಿಫಲವಾದ ಮಾಡರಿಯ ಸಾರಾರತ್ನ ಈ ಮೇಲಿಕೆಯಾಗಿದೆ. ಮೂರ್ಚ್ 31,2621 ಕೈ ಕೊನೆಯಾದ ಶೈಮಾಸಿಕ ಮತ್ತು ಹಣಕಾಸು ವರ್ಷದ ಹಣಕಾಸು ಫಲಿಕಾಂಡಗಳ ಸಂಘರ್ಣ ಮಾದರಿಯು ಹೇದು ವಿನಿಯಾಯ ಮಂಡಳಗಳ ವೆಲ್ ಕೈಲ್ ಗಳಾದ www.meinde.com ಮನು www.beinde.com ನಲ್ಲಿ ಹಾಗೂ ಮೃಂಕ್ ನ ವೆಲ್ ಕೈಲ್ www.givendhin.co.stam.co.cd

ಮಂಡಳ ನಿರ್ದೇಶಕರ ಪರವಾಗಿ ಉದ್ದೇವನ್ ಸ್ಟಾಲ್ ಫೈನಾನ್ ಬ್ಯಾಂಕ್ ಲಿಮಿಟೆಡ್

Place: tibrivioti: Date: #2018, 2021

DARF store ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಂಸ್ತಿ DIN: 01884659